

May 17, 2024

The Secretary
National Stock Exchange of India Ltd.
Exchange Plaza, Plot no. C/1, G Block,
Bandra-Kurla Complex,
Bandra (E),
Mumbai - 400 051
Stock Code – KAYNES

The Secretary
BSE Limited
Corporate Relationship Dept.,
14th floor, P. J. Towers,
Dalal Street, Fort
Mumbai - 400 001
Stock Code – 543664

Dear Sir/Madam,

Subject: Advertisement in Newspapers – Financial Results.

In continuation to our letter dated May 16, 2024, regarding outcome of the Board Meeting and the financials for the Financial Year ended March 31, 2024, please find enclosed herewith the copy of newspapers publication of the financials in Financial Express (All India Edition) and Vijaya Karnataka (Karnataka Edition) published on May 17, 2024.

Kindly take the above information on record and acknowledge it.

Thanking You
Yours faithfully,
For **Kaynes Technology India Limited**

S M Adithya Jain
Company Secretary and Compliance Officer
Membership No. A49042

KAYNES TECHNOLOGY INDIA LIMITED

(Formerly Kaynes Technology India Private Limited)

CIN: L29128KA2008PLC045825

www.kaynes technology.co.in email ID: kaynes techcs@kaynes technology.net

H.O & Regd Off: 23-25, Belagola, Food Industrial Estate Metagalli PO, Mysore 570016 India

Telephone No: +91 8212582595

**EXTRACT OF AUDITED CONSOLIDATED FINANCIAL RESULTS
 FOR THE QUARTER AND YEAR ENDED 31ST MARCH 2024**

(Rs. in million, except per share data)

Particulars	Quarter ended			Year ended	Year ended
	31 st March 2024	31 st December 2023	31 st March 2023	31 st March 2024	31 st March 2023
	(Audited)	(Unaudited)	(Audited)	(Audited)	(Audited)
Revenue from operations	6,373.04	5,092.93	3,645.87	18,046.19	11,261.14
Net profit before exceptional items and tax	1,019.31	584.91	537.26	2,315.69	1,260.39
Net profit before tax	1,019.31	584.91	537.26	2,315.69	1,260.39
Net profit from ordinary activities after tax	812.59	451.94	412.81	1,832.89	951.96
Total comprehensive income for the period attributable to shareholders [comprising profit for the period (after tax) and other comprehensive income (after tax)]	816.54	457.42	403.43	1,838.51	954.92
Paid-up equity share capital (Face value of Rs.10 each)	639.18	639.18	581.42	639.18	581.42
Earnings per share	(not annualised)	(not annualised)	(not annualised)	(annualised)	(annualised)
(a) Basic	13.13	7.72	8.62	30.63	19.84
(b) Diluted	12.97	7.49	8.52	30.24	19.61

1) Key standalone financial information

Particulars	Quarter ended			Year ended	Year ended
	31 st March 2024	31 st December 2023	31 st March 2023	31 st March 2024	31 st March 2023
	(Audited)	(Unaudited)	(Audited)	(Audited)	(Audited)
Revenue from operations	3,746.32	3,171.68	3,562.55	12,739.39	10,865.57
Profit before tax	647.49	330.07	485.17	1,606.00	1,245.17
Profit after tax	496.99	257.94	386.14	1,260.98	947.61

- The statement of audited standalone and consolidated financial results ("the Statements") of Kaynes Technology India Limited ("the Company") for the quarter ended 31st March 2024 have been reviewed by the Audit Committee and approved by the Board of Directors of the Company at their meetings held on 16th May 2024. The above Statements have been subjected to audit by the Statutory Auditors of the Company. The reports of the Statutory Auditors are unqualified.
- The Statements have been prepared in accordance with Indian Accounting Standards ('Ind AS') prescribed under section 133 of the Companies Act, 2013 and in terms of Regulation 33 of the SEBI (Listing Obligations and Disclosure Requirements) Regulations, 2015.
- The above is an extract of the detailed format of audited financial results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited financial results are available on the Stock Exchanges' websites, www.nseindia.com and www.bseindia.com and on the Company's website www.kaynestech.com.

By Order of the Board

For Kaynes Technology India Limited

Sd/-

Savitha Ramesh

DIN: 01756684

Place: Mysuru

Date: 16th May 2024

This is only an advertisement for information purposes and not for publication, distribution or release directly or indirectly outside India. This is not an announcement for an offer document. All capitalized terms used and not defined herein shall have the meaning assigned to them in the letter of offer dated March 20, 2024 (the "Letter of Offer" or "LOF") filed with the BSE Limited ("BSE") ("Stock Exchange") and the Securities and Exchange Board of India ("SEBI").

IYKOT IYKOT HITECH TOOLROOM LIMITED

Our Company was originally incorporated as "Elcot-Hitech Toolroom Limited", bearing CIN No. L27209TN1991PLC021330 vide Certificate of Incorporation dated 29th day of August 1991 under the provisions of the Companies Act, 1956. Subsequently, the Company has changed its name from "Elcot-Hitech Toolroom Limited" to "Iykot Hitech Toolroom Limited" and a fresh Certificate of Incorporation consequent upon change of name and objects was issued by Registrar of Companies, Chennai on December 29, 2000 under the Companies Act, 1956. For change in Name and Change in Registered Office please refer to "Chapter: General Information" on Page 33 of the Letter of Offer. Registered Office: 131/2, Thiruneermalai Road, Nagalkeni, Chromepet, Chennai - 600 044 Tamil Nadu, India. Tel. No. +91-44-43162280; E-mail: info@iykot.com; Website: www.iykot.com; Contact Person: P Udayakumar, Company Secretary and Compliance Officer; Corporate Identity Number: L27209TN1991PLC021330

OUR PROMOTERS: MS ANNJANA DUGAR, MS LIKHITTA DUGAR, MR SIDDHARTH NANDULAL, MR SUNIL CHANDRAKANT, MR RAJAPANDIAN, MR LAKSHMANAN, MR BALASUBRAMANIAN R, MR RAM KUMAR S R, MS RAJALAKSHMI I, MR PANDYA K V AND ELECTRONICS CORPORATION OF TAMIL NADU LIMITED

ISSUE OF UP TO 1,41,96,000 PARTLY PAID-UP EQUITY SHARES OF FACE VALUE OF ₹5 EACH OF OUR COMPANY (THE "RIGHTS EQUITY SHARES") FOR CASH AT A PRICE OF ₹7 PER RIGHTS EQUITY SHARE (INCLUDING A PREMIUM OF ₹2 PER RIGHTS EQUITY SHARE) AGGREGATING TO ₹993.72 LACS* ON A RIGHTS BASIS TO THE ELIGIBLE EQUITY SHAREHOLDERS OF OUR COMPANY IN THE RATIO OF 7 RIGHTS EQUITY SHARES FOR EVERY 3 FULLY PAID-UP EQUITY SHARES HELD BY THE ELIGIBLE EQUITY SHAREHOLDERS ON THE RECORD DATE, THAT IS ON APRIL 03, 2024 ("RECORD DATE") (THE "ISSUE"). FOR FURTHER DETAILS, SEE "TERMS OF THE ISSUE" ON PAGE 127 OF THE LETTER OF OFFER.

*Assuming full subscription and receipt of all Call Monies with respect to Rights Equity Shares

BASIS OF ALLOTMENT

The Board of Directors of Iykot Hitech Toolroom Limited wishes to thank all its shareholders and investors for their response to the Issue which opened for subscription on Wednesday, April 24, 2024 and closed on Wednesday, May 08, 2024 and the last date for on-market renunciation of Rights Entitlements was Tuesday, April 30, 2024. Out of the total 1,053 Applications for 4,23,77,523 Rights Equity Shares 535 Applications for 21,91,359 Rights Equity Shares were rejected due to technical reasons as disclosed in the Letter of Offer. The total number of valid Applications received were 518 Applications for 4,01,86,164 Rights Equity Shares, which was 283.08% of the number of Rights Equity Shares Allotted under the Issue. In accordance with Letter of Offer and the Basis of Allotment finalised on May 09, 2024, in consultation with the Registrar to the Issue and BSE Limited, the designated stock exchange for the Issue, the Company has on May 10, 2024 allotted 1,41,96,000 Rights Equity Shares to the successful Applicants. All valid Applications have been considered for Allotment.

The breakup of valid applications received (after technical rejections) is given below:

Category	Number of Valid Applications Received	No. of Rights Equity Shares Allotted against Rights Entitlement (A)	No. of Rights Equity Shares Allotted against Additional Rights Equity Shares Applied for (B)	Total Rights Equity Shares Allotted (A+B)
Eligible Equity Shareholders	445	50,13,847	90,78,277	1,40,92,124
Renouncees	73	1,03,876	-	1,03,876
Total	518	51,17,723	90,78,277	1,41,96,000

Intimations for Allotment / refund / rejection cases: The dispatch of allotment advice cum refund intimation and intimation for rejection, as applicable, to the Investors has been completed on or before May 17, 2024. The instructions to SCBSs for unblocking of funds in case of ASBA Applications were given on May 10, 2024. The listing application was made to the BSE on Monday, May 14, 2024. The credit of Rights Equity Shares in dematerialized form to respective demat accounts of Allottees was completed on or before May 17, 2024. Pursuant to the listing and trading approvals granted by BSE, the Rights Equity Shares Allotted in the Issue shall commence trading on BSE upon receipt of trading permission under a separate ISIN IN079L01011 for partly paid-up Rights Equity Shares. Trading permission is expected to be received on May 21, 2024. In accordance with the SEBI circular SEBI/HO/CFD/DIL2/CIR/P/2020/13 dated January 22, 2020, the request for extinguishment of rights entitlement has been sent to NSDL & CDSL on May 16, 2024.

INVESTORS MAY PLEASE NOTE THAT THE RIGHTS EQUITY SHARES CAN BE TRADED ON THE STOCK EXCHANGES ONLY IN DEMATERIALIZED FORM. DISCLAIMER CLAUSE OF BSE (Designated Stock Exchange): It is to be distinctly understood that the permission given by BSE Limited should not, in anyway, be deemed or construed that the Letter of Offer has been cleared or approved by BSE Limited; nor does it certify the correctness or completeness of any of the contents of the Letter of Offer. The investors are advised to refer to the Letter of Offer for the full text of the "Disclaimer Clause of BSE" on page 123 of the Letter of Offer.

REGISTRAR TO THE ISSUE	COMPANY SECRETARY AND COMPLIANCE OFFICER
 CAMEO CORPORATE SERVICES LIMITED Subramanian Building, No. 01, Club House Road, Chennai- 600 002, Tamil Nadu, India. Telephone: +91 44 4002 0700/ 0710/ 2846 0390 Facsimile: N.A. Email: rights@cameoindia.com; Website: www.cameoindia.com; Investor grievance e-mail: investor@cameoindia.com Contact Person: Sreepriya K. SEBI Registration No.: INR0000033753; Validity of Registration: Permanent	P Udayakumar, Company Secretary and Compliance Officer 131/2, Thiruneermalai Road, Nagalkeni, Chromepet, Chennai - 600 044, Tamil Nadu Tel. No. +91 44-43162280; Email: info@iykot.com Investor may contact the Registrar to the Issue or the Company Secretary and Compliance Officer for any pre-issue or post-issue related matters. All grievances relating to the ASBA process may be addressed to the Registrar to the Issue, with a copy to the SCBS, giving complete details such as name, address of the Applicant, number of Equity Shares applied for, amount blocked, ASBA Account number and the Designated Branch of the SCBS where the Application Form, or the plain paper application, as the case may be, was submitted by the ASBA Investors. For details on the ASBA process, see "Terms of the Issue" on page 127 of the Letter of Offer.

This announcement has been prepared for publication in India and may not be released in the United States. This announcement does not constitute an offer or sale of securities in any jurisdiction, including the United States, and any securities described in this announcement may not be offered or sold in the United States absent registration under the US Securities Act of 1933, as amended, or an exemption from registration. Any public offering of securities to be made in the United States will be made by means of a prospectus that may be obtained from the Company and that will contain detailed information about the Company and management, as well as financial statements. However, no public offering of securities is being made in the United States.

THE LEVEL OF SUBSCRIPTION SHOULD NOT BE TAKEN TO BE INDICATIVE OF EITHER THE MARKET PRICE OF THE RIGHTS EQUITY SHARES OR THE BUSINESS PROSPECTS OF THE COMPANY.

For IYKOT HITECH TOOLROOM LIMITED
 On behalf of Board of Directors

Sd/-

Place: Chennai

Date: May 16, 2024

P UDAYAKUMAR

Company Secretary and Compliance Officer

Disclaimer: Our Company has filed a Letter of Offer with BSE Limited on April 18, 2024. The letter of offer is available on the website of SEBI at www.sebi.gov.in, the website of the stock exchange at www.bseindia.com, the Company website at www.iykot.com and the website of registrar at www.https://rights.cameoindia.com/iykot. Potential investors should note that investment in equity shares involves a high degree of risk and are requested to refer to the Letter of Offer filed with the SEBI and the stock exchanges, including the section titled "Risk Factors" on Page 19 of the Letter of Offer.

THIS IS A PUBLIC ANNOUNCEMENT FOR INFORMATION PURPOSES ONLY AND IS NOT A PROSPECTUS ANNOUNCEMENT. THIS DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE TO SECURITIES. THIS PUBLIC ANNOUNCEMENT IS NOT INTENDED FOR PUBLICATION OR DISTRIBUTION, DIRECTLY OR INDIRECTLY OUTSIDE INDIA.

ABS MARINE SERVICES LIMITED
 Corporate Identification Number: U71120TN1992PLC023705

Our Company was originally incorporated as ABS Marine Services Private Limited a private limited company under the Companies Act, 1956, pursuant to a certificate of incorporation dated October 27, 1992, issued by the Registrar of Companies, Tamil Nadu ("RoC"). Subsequently, the name of the company was changed from ABS Marine Services Private Limited to ABS Marine Services Limited, upon conversion into public company, pursuant to a special resolution passed by the shareholders of our Company on September 27, 2023, and a fresh certificate of incorporation consequent to conversion was issued by the RoC on October 23, 2023. Our Company's Corporate Identity Number is U71120TN1992PLC023705. For details relating to change in the Registered Office of our Company, please refer to "History and Certain Corporate Matters" on page 159.
 Registered Office: Flat No. 3, Anugraha Foundation, No. 15, Valliammal Road, Vepery, Chennai - 600007, Tamil Nadu;
 Telephone: 044- 42914135/155; Email: cs@absmarine.com; Website: www.absmarine.com;
 Contact Person: Mr. Ganesh Saikrishna, Company Secretary & Compliance Officer;

OUR PROMOTERS: CAPT. P B NARAYANAN, MRS. SHREELATHA NARAYANAN, MRS. ARATHI NARAYANAN AND CAPT. JEEVAN KRISHNAN SANJEEVAN

BASIS OF ALLOTMENT

PUBLIC ISSUE OF 65,50,000 EQUITY SHARES OF FACE VALUE ₹ 10 EACH ("EQUITY SHARES") OF ABS MARINE SERVICES LIMITED ("OUR COMPANY" OR THE "ISSUER") FOR CASH AT A PRICE OF ₹ 147 PER EQUITY SHARE (INCLUDING A SECURITIES PREMIUM OF ₹ 137 PER EQUITY SHARE) ("ISSUE PRICE"), AGGREGATING UP TO ₹ 9628.50 LAKHS (THE "ISSUE"). 4,10,000 EQUITY SHARES AGGREGATING TO ₹ 602.70 LAKHS WILL BE RESERVED FOR SUBSCRIPTION BY MARKET MAKER ("MARKET MAKER RESERVATION PORTION"). THE ISSUE LESS THE MARKET MAKER RESERVATION PORTION I.E. ISSUE OF 61,40,000 EQUITY SHARES OF FACE VALUE OF ₹ 10 EACH AT AN ISSUE PRICE OF ₹ 147 PER EQUITY SHARE AGGREGATING TO ₹ 9025.80 LAKHS IS HEREAFTER REFERRED TO AS THE "NET ISSUE". THE ISSUE AND THE NET ISSUE WILL CONSTITUTE 26.68% AND 25.01% RESPECTIVELY OF THE POST-ISSUE PAID-UP EQUITY SHARE CAPITAL OF OUR COMPANY.

THE FACE VALUE OF THE EQUITY SHARE IS ₹ 10/- AND ISSUE PRICE IS ₹ 147/-
THE ISSUE PRICE IS 14.7 TIMES OF THE FACE VALUE OF THE EQUITY SHARE
ANCHOR INVESTOR ISSUE PRICE: ₹ 147 PER EQUITY SHARE THE ISSUE PRICE IS 14.7 TIMES OF THE FACE VALUE

RISKS TO INVESTORS

- Our business is dependent on a few of our clients who contribute to majority of our revenues from operations. Any loss of business from them may adversely affect our revenues and profitability.
- Revenue from a vessel is directly proportional to the type of the vessel. Under-utilization of our largest vessels could affect our cash flows, revenues and results of operations.
- If we are unable to collect our dues and receivables from our customers, our results of operations and cash flows could be materially and adversely affected.
- Our operating costs may increase as our vessels age and we may have to make unexpected capital expenditures in order to maintain our fleet or comply with the evolving regulatory requirements.
- Limited availability of vessels for sale in the secondary market at the right time and increase in purchase prices of vessels in the secondary market may affect our financial condition. Our inability to sell vessels at an appropriate time may also adversely affect our results of operations and financial condition.
- Defects in vessels acquired in the secondary market may not be apparent prior to purchase.
- Failure to implement our growth strategy to provide services.
- The Merchant Banker associated with the Issue has handled 23 public issues in the past two years out of which no issues closed below the Issue Price on Listing date
- Average cost of acquisition of Equity Shares held by our Promoters Capt. P B Narayanan, Mrs. Shreelatha Narayanan, Mrs. Arathi Narayanan & Capt. Jeevan Krishnan Sanjeevan is Rs. 0.0056, Rs. 0.0056, Rs. Nil, and Rs. Nil per Equity Share and the Issue Price at the upper end of the Price Band is Rs. 147 per Equity Share.
- The Price/ Earnings ratio based on Diluted EPS for year ended March 2024 for the company at the upper end of the Price Band is 11.23
- Weighted Average Return on Net worth for Fiscals 2024, 2023 and, 2022 is 15.06%

BID/ISSUE PROGRAM
ANCHOR INVESTOR BIDDING DATE WAS: THURSDAY, MAY 09, 2024
BID/ISSUE OPENED ON: FRIDAY, MAY 10, 2024
BID/ISSUE CLOSED ON: WEDNESDAY, MAY 15, 2024

The Issue is being made through the Book Building Process, in terms of Rule 19(2)(b)(i) of the Securities Contracts (Regulation) Rules, 1957, as amended ("SCRR") read with Regulation 253 of the SEBI ICDR Regulations, as amended, wherein not more than 50% of the Net Issue shall be allocated on a proportionate basis to Qualified Institutional Buyers ("QIBs", the "QIB Portion"), provided that our Company may, in consultation with the Book Running Lead Managers, may allocate up to 60% of the QIB Portion to Anchor Investors on a discretionary basis in accordance with the SEBI ICDR Regulations ("Anchor Investor Portion"), of which one-third shall be reserved for domestic Mutual Funds, subject to valid Bids being received from domestic Mutual Funds at or above the Anchor Investor Allocation Price. In the event of under-subscription, or non-allocation in the Anchor Investor Portion, the balance Equity Shares shall be added to the Net QIB Portion. Further, 5% of the Net QIB Portion shall be available for allocation on a proportionate basis only to Mutual Funds, and the remainder of the Net QIB Portion shall be available for allocation on a proportionate basis to all QIBs, including Mutual Funds, subject to valid Bids being received at or above the Issue Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to QIBs. For the balance 15% of the Net Issue shall be available for allocation on a proportionate basis to Non-Institutional Bidders and not less than 35% of the Net Issue shall be available for allocation to Retail Individual Bidders in accordance with the SEBI ICDR Regulations, subject to valid Bids being received at or above the Issue Price. All potential Bidders (except Anchor Investors) are required to mandatorily utilize the Application Supported by Blocked Amount ("ASBA") process providing details of their respective ASBA accounts, and UPI ID in case of RBIs using the UPI Mechanism, if applicable, in which the corresponding Bid Amounts will be blocked by the SCBSs or by the Sponsor Bank under the UPI Mechanism, as the case may be, to the extent of respective Bid Amounts. Anchor Investors are not permitted to participate in the Issue through the ASBA process. For details, see "Issue Procedure" beginning on page 245 of Prospectus. The bidding for Anchor Investors opened and closed on May 09, 2024. The Company received 09 Anchor Investor Application Forms from 09 Anchor Investors (including Nil mutual funds through Nil Mutual Fund schemes) for 19,11,000 Equity Shares. The Anchor Investor Allocation price was finalized at Rs. 147/- per Equity Share. A total of 18,41,000 Equity Shares were allotted under the Anchor Investor portion aggregating to Rs. 2706.27 Lakhs. The Issue (excluding Anchor Investors Portion) received 2,63,156 Applications for 62,76,81,000 Equity Shares (before technical rejections) resulting in 105.61 times subscription (including reserved portion of market maker). The details of the Applications received in the Issue from various categories are as under (before technical rejections):

Detail of the Applications Received:

S. No.	Category	No. of Applications	No. of Equity Shares applied	Equity Shares Reserved as per Prospectus	No. of times Subscribed	Amount (In Rs.)
1.	Retail-Individual Investors	2,42,961	24,29,69,000	21,49,000	113.06	35,71,36,40,000
2.	Non-Institutional Investors	20,117	25,09,03,000	9,22,000	272.12	36,88,17,93,000
3.	Market Maker	2	4,10,000	4,10,000	1.00	6,02,70,000
4.	Qualified Institutional Buyers (Excluding Anchor Investors)	76	13,33,99,000	12,28,000	108.63	19,09,96,53,000
5.	Anchor Investors	9	19,11,000	18,41,000	1.03	28,09,17,000
	Total	2,63,165	62,95,92,000	65,50,000	96.12	92,54,62,73,000

Final Demand
 A summary of the final demand as per NSE as on the Bid/ Issue Closing Date at different Bid prices is as under:

SR.NO	BID PRICE	BID QUANTITY	TOTAL NUMBER OF SHARES	TOTAL AMOUNT
1	140	340	4,37,000	6,11,80,000
2	141	33	41,000	57,81,000
3	142	25	29,000	41,18,000
4	143	35	35,000	50,05,000
5	144	44	60,000	86,40,000
6	145	154	1,94,000	2,81,30,000
7	146	114	1,55,000	2,26,30,000
8	147	1,72,979	53,89,99,000	79,23,28,53,000
9	CUTOFF	1,51,803	18,18,03,000	22,31,50,41,000

The Basis of Allotment was finalised in consultation with the Designated Stock Exchange, being National Stock Exchange of India Limited on May 16, 2024.

1) Allotment to Retail Individual Investors (After Technical Rejections)

The Basis of Allotment to the Retail Individual Investors, who have Bid at cut-off Price or at or above the Issue Price of Rs. 147/- per Equity Share, was finalized in consultation with National Stock Exchange of India Limited. The category has been subscribed to the extent of 109.54 times. The total number of Equity Shares Allotted in this category is 21,49,000 Equity Shares to 2,149 successful applicants. The details of the Basis of Allotment of the said category is as under:

No. of Shares Applied for (Category wise)	No. of application received	% of Total	Total No. of shares applied	% of Total	No. of Equity Shares Allotted per Applicant	Ratio	Total No. of Shares Allotted
Retail Individual Investor	2,35,406	100	23,54,06,000	100	1,000	2149:235406	21,49,000

2) Allotment to Non-Institutional Investors (After Technical Rejections)

The Basis of Allotment to the Non-Institutional Investors, who have Bid at cut-off Price or at or above the Issue Price of Rs. 147/- per Equity Share, was finalized in consultation with National Stock Exchange of India Limited. The category has been subscribed to the extent of 270.88 times. The total number of Equity Shares Allotted in this category is 9,22,000 Equity Shares to 718 successful applicants. The details of the Basis of Allotment of the said category is as under (Sample Basis):

No. of Shares Applied for (Category wise)	No. of Application Received	% of Total	Total No. of Shares Applied in each Category	% to Total	Total No. of Shares Allotted	Ratio
2,000	9,353	47.14	1,87,06,000	7.49	69,000	69
3,000	1,608	8.10	48,24,000	1.93	18,000	18
4,000	854	4.30	34,16,000	1.37	13,000	13
5,000	1,025	5.17	51,25,000	2.05	19,000	19
6,000	1,036	5.22	62,16,000	2.49	23,000	23
7,000	2,414	12.17	1,68,98,000	6.77	62,000	62
8,000	529	2.67	42,32,000	1.69	16,000	16
9,000	327	1.65	29,43,000	1.18	11,000	11
10,000	544	2.74	54,40,000	2.18	20,000	20
11,000	105	0.53	11,55,000	0.46	4,000	4

3) Allotment to QIBs excluding Anchor Investors (After Technical Rejections)

Allotment to QIBs, who have bid at the Issue Price of Rs. 147/- per Equity Share or above, has been done on a proportionate basis in consultation with National Stock Exchange of India Limited. This category has been subscribed to the extent of 108.63 times of QIB portion. The total number of Equity Shares allotted in the QIB category is 12,28,000 Equity Shares, which were allotted to 73 successful Applicants.

Category	FIS/BANKS	MF'S	IC'S	NBFC'S	AIF	FPI	VC'S	Total
QIB	5,000	-	-	4,80,000	1,97,000	5,46,000	-	12,28,000

ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ಯುವರಾಜನಿಗೆ ಮೋದಿ ಟಾಂಗ್ ರಾಯ್‌ಬರೇಲಿ ಜನರೇ ರಾಹುಲ್‌ಗೆ ಕಟಾಕಟ್ ಎಂದು ಮನೆಗೆ ಕಳಿಸಲಿದ್ದಾರೆಂದು ತಿರುಗೇಟು 'ಮಾತಿನ ಮಂಟಪದಿಂದ ಅಭಿವೃದ್ಧಿ ಅಸಾಧ್ಯ'

ಲಖನೌ: "ಕಾಂಗ್ರೆಸ್ ಹಾಗೂ ಸಮೀಪದ ಪಕ್ಷದ ರಾಜಕೀಯವು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು. ಉತ್ತರ ಪ್ರದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಮೋದಿ ಅವರು ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಹೇಮಂತ್ ಸರೇಂಧ್ರರನ್ನು ಟೀಕಿಸಿದರು. "ಕಾಂಗ್ರೆಸ್ ರಾಜಕೀಯವು ದೇಶದ ಅಭಿವೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು. "ಕಾಂಗ್ರೆಸ್ ರಾಜಕೀಯವು ದೇಶದ ಅಭಿವೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.



ಉತ್ತರ ಪ್ರದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಮೋದಿ ಗುರುತಿಸಿದ ಚಿಹ್ನೆಗಳು.

ಲಖನೌ: "ಕಾಂಗ್ರೆಸ್ ಹಾಗೂ ಸಮೀಪದ ಪಕ್ಷದ ರಾಜಕೀಯವು ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು. "ಕಾಂಗ್ರೆಸ್ ರಾಜಕೀಯವು ದೇಶದ ಅಭಿವೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.

ಪಿಟಿಕೆ ಪಡೆದೇ ತಿರುಕೇವೆ

"ಪಿಟಿಕೆ ಪಡೆದೇ ತಿರುಕೇವೆ" ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಚನ ನೀಡಿದರು. ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು. "ಕಾಂಗ್ರೆಸ್ ರಾಜಕೀಯವು ದೇಶದ ಅಭಿವೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.

ರಾಯ್‌ಬರೇಲಿ: ಇಂದು ಸೋನಿಯಾ ಪ್ರಚಾರ

ರಾಯ್‌ಬರೇಲಿಯಲ್ಲಿ ಇಂದು ಸೋನಿಯಾ ಪ್ರಚಾರ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ನಾಯಕರು ಹೇಳಿದರು. "ಕಾಂಗ್ರೆಸ್ ರಾಜಕೀಯವು ದೇಶದ ಅಭಿವೃದ್ಧಿಗಾಗಿ ಅಗತ್ಯವಿದೆ" ಎಂದು ಉತ್ತರ ಪ್ರದೇಶದ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.

ಬನಾರಸ್ ಹಿಂದೂ ವಿವಿ ಅಧ್ಯಯನ ವರದಿಯಲ್ಲಿ ಬಹಿರಂಗ ಶೇ.30ರಷ್ಟು ಜನರಲ್ಲಿ ಕೋವ್ಯಾಕ್ಸಿನ್ ಅಡ್ಡ ಪರಿಣಾಮ

ಮೂರು ದೊಡ್ಡ ಅಪಾಯ

ಬನಾರಸ್ ಹಿಂದೂ ವಿವಿ ಅಧ್ಯಯನ ವರದಿಯಲ್ಲಿ ಬಹಿರಂಗವಾಗಿರುವಂತೆ, ಕೋವ್ಯಾಕ್ಸಿನ್ ಅಡ್ಡ ಪರಿಣಾಮವು 30% ಜನರಲ್ಲಿ ಕಂಡುಬಂದಿದೆ. ಅಧ್ಯಯನ ವರದಿಯಲ್ಲಿ ಬಹಿರಂಗವಾಗಿರುವಂತೆ, ಕೋವ್ಯಾಕ್ಸಿನ್ ಅಡ್ಡ ಪರಿಣಾಮವು 30% ಜನರಲ್ಲಿ ಕಂಡುಬಂದಿದೆ.

ವಿಕ ಜನಮತ

ಇಂದಿನ ವಿಕ ಪ್ರಶ್ನೆ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳಿಗೆ ಶೇ.15ರಷ್ಟು ಬಜೆಟ್ ವ್ಯಯಿಸಲು ನಿರ್ಧರಿಸಿತ್ತು ಎನ್ನುವ ಪ್ರಧಾನಿ ಮೋದಿ ಹೇಳಿಕೆ ರಾಜಕೀಯ ಪ್ರೇರಿತವೇ?

ಚಿಪ್ಪಿ 26.2% | ಕಾಂಗ್ರೆಸ್ 66.7% | ಬಿಜೆಪಿ 7.1%

ಮ್ಯಾನ್ಯಾರ್ ಗಡಿಗೆ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

ಬಿಜ್ಜಾಪುರ: ಮ್ಯಾನ್ಯಾರ್ ಗಡಿಗೆ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಮ್ಯಾನ್ಯಾರ್ ಗಡಿಗೆ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.

ಪ.ಬಂಗಾಳದಲ್ಲಿ ಸಿಡಿಲು ಬಡಿದು 12 ಜನರ ಸಾವು

ಬೆಂಗಳೂರು: ಪ.ಬಂಗಾಳದಲ್ಲಿ ಸಿಡಿಲು ಬಡಿದು 12 ಜನರ ಸಾವು. ಪ.ಬಂಗಾಳದಲ್ಲಿ ಸಿಡಿಲು ಬಡಿದು 12 ಜನರ ಸಾವು.

17 ಮಂದಿ ವಿಧೇಶಿಯರ ಗಡಿಪಾರಿಗೆ ಸುಪ್ರೀಂ ಆದೇಶ

17 ಮಂದಿ ವಿಧೇಶಿಯರ ಗಡಿಪಾರಿಗೆ ಸುಪ್ರೀಂ ಆದೇಶ. 17 ಮಂದಿ ವಿಧೇಶಿಯರ ಗಡಿಪಾರಿಗೆ ಸುಪ್ರೀಂ ಆದೇಶ.

ಸಿಬಿಐಗೆ ಇಬ್ಬರು ಹೆಚ್ಚುವರಿ ನಿರ್ದೇಶಕರ ನೇಮಕ

ನಿರ್ದೇಶಕರ ನೇಮಕ

ಸಿಬಿಐಗೆ ಇಬ್ಬರು ಹೆಚ್ಚುವರಿ ನಿರ್ದೇಶಕರ ನೇಮಕ. ನಿರ್ದೇಶಕರ ನೇಮಕ.

ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ಸಿಬಿಲ್ ಅಧ್ಯಕ್ಷ

ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ಸಿಬಿಲ್ ಅಧ್ಯಕ್ಷ

ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ಸಿಬಿಲ್ ಅಧ್ಯಕ್ಷ. ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ಸಿಬಿಲ್ ಅಧ್ಯಕ್ಷ.

ಕೇಜ್ರಿವಾಲ್ ಪಿಎ ವಿರುದ್ಧ ಎಫ್‌ಐಆರ್ ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ಸಿಬಿಲ್ ಅಧ್ಯಕ್ಷ

ಕೇಜ್ರಿವಾಲ್ ಪಿಎ ವಿರುದ್ಧ ಎಫ್‌ಐಆರ್

ಕೇಜ್ರಿವಾಲ್ ಪಿಎ ವಿರುದ್ಧ ಎಫ್‌ಐಆರ್. ಕೇಜ್ರಿವಾಲ್ ಪಿಎ ವಿರುದ್ಧ ಎಫ್‌ಐಆರ್.

ಪ್ರಶ್ನೆಗೆ ಉತ್ತರಿಸಲು ನಿರಾಕರಣೆ

ಪ್ರಶ್ನೆಗೆ ಉತ್ತರಿಸಲು ನಿರಾಕರಣೆ

ಪ್ರಶ್ನೆಗೆ ಉತ್ತರಿಸಲು ನಿರಾಕರಣೆ. ಪ್ರಶ್ನೆಗೆ ಉತ್ತರಿಸಲು ನಿರಾಕರಣೆ.

Particulars	Quarter ended			Year ended	Year ended
	31 st March 2024	31 st December 2023	31 st March 2023	31 st March 2024	31 st March 2023
Revenue from operations	6,373.04	5,092.93	3,645.87	18,046.19	11,261.14
Net profit before exceptional items and tax	1,019.31	584.91	537.26	2,315.69	1,260.39
Net profit before tax	1,019.31	584.91	537.26	2,315.69	1,260.39
Net profit from ordinary activities after tax	812.59	451.94	412.81	1,832.89	951.96
Total comprehensive income for the period attributable to shareholders [comprising profit for the period (after tax) and other comprehensive income (after tax)]	816.54	457.42	403.43	1,838.51	954.92
Paid-up equity share capital (Face value of Rs.10 each)	639.18	639.18	581.42	639.18	581.42
Earnings per share	(not annualised)	(not annualised)	(not annualised)	(annualised)	(annualised)
(a) Basic	13.13	7.72	8.62	30.63	19.84
(b) Diluted	12.97	7.49	8.52	30.24	19.61

By Order of the Board
For Kaynes Technology India Limited
Sd/-
Savitha Ramesh
DIN: 01756684

Place: Mysuru
Date: 16th May 2024